

ಬೇಸಿಗೆಗೆ ಬಂದ ನೆಂಟರಿಪ್ಪರು

ಬೇಸಿಗೆಯ ಬಿರುಬಿಸಿಲು ನೆತ್ತಿ ಸುಡಲು ಆರಂಭವಾಗುತ್ತಿದ್ದಂತೆ ನದಿ ತೊರೆಗಳ ಅಂಚಿನಲ್ಲಿ, ಹಿನ್ನೀರ ತಡಿಗಳಲ್ಲಿ ಸಂಸಾರ ಹೂಡಲು ಬರುವ ವಲಸೆ ಹಕ್ಕಿಗಳ ಬದುಕಿನ ಚಿತ್ರಣ ಅವುಗಳಷ್ಟೇ ಸ್ವಾರಸ್ಯಕರ.

■ ಎಂ.ಆರ್. ಮಂಜುನಾಥ್

ಚಳಿಗಾಲ ಕೊನೆಗೊಂಡು ಬಿರುಬಿಸಿಲು ಶುರುವಾಗುತ್ತಿದ್ದಂತೆ, ಹೊಸತೊಂದು ಜೀವಕಳೆ ನೀರಸಲೆಗಳ ಸುತ್ತ ಮೆಲ್ಲಗೆ ಆವರಿಸುತ್ತದೆ. ದೂರದೂರುಗಳಿಂದ ಸಾವಿರಾರು ಮೈಲುಗಳ ದಾರಿ ಸವೆಸಿ ಬೇಸಿಗೆ ಕಳೆಯಲು ಬಂದ ವಲಸೆ ಹಕ್ಕಿಗಳು, ಪರವೂರಲ್ಲಿ ತಾತ್ಕಾಲಿಕವಾಗಿ ನೆಲೆಯೂರಲು ಸಜ್ಜಾಗುವ, ಅದಕ್ಕೆ ತಕ್ಕ ಏರ್ಪಾಟು ಮಾಡಿಕೊಳ್ಳುವ ಪರಿಯೇ ಸ್ವಾರಸ್ಯಕರವಾಗಿರುತ್ತದೆ.

ಹವಾಮಾನ ವೈಪರೀತ್ಯ, ಆಹಾರದ ಕಾರಣ, ತಮ್ಮೊರನ್ನು ಬಿಟ್ಟು ಸೂಕ್ತ ಪರಿಸರ ಅರಸಿಕೊಂಡು ಬರುವ ಲಕ್ಷಾಂತರ ಬಾನಾಡಿಗಳು ಹೀಗೆ ನೀರಿರುವ ತಾವುಗಳಲ್ಲಿ ಗೂಡು ಕಟ್ಟಿಕೊಂಡು ತಾತ್ಕಾಲಿಕವಾಗಿ ತಮ್ಮ ಜೀವನೋಪಾಯ ರೂಪಿಸಿಕೊಳ್ಳುತ್ತವೆ. ಚಳಿಗಾಲದ ಮಧ್ಯ ಅಥವಾ ಬೇಸಿಗೆಯ ಆರಂಭದಲ್ಲಿ ಹೊರಟುಬಂದು, ಕ್ರಿಮಿಕೀಟ-ಮೀನುಗಳಂಥ ಆಹಾರ ಸುಲಭವಾಗಿ ದಕ್ಕಬಲ್ಲ ಜಲಮೂಲಗಳ ಆಸುಪಾಸು ರಿಕಾಣಿ ಹೂಡುತ್ತವೆ. ಬೇಸಿಗೆ ಮುಗಿಯುತ್ತಿದ್ದಂತೆ ಒಂದಷ್ಟು ಕಾಲ ವಿರಮಿಸಿ ಮತ್ತೆ ಮರಳಿಬಿಡುತ್ತವೆ. ಕೆಲ ಹಕ್ಕಿಗಳು

ವರ್ಷ ವರ್ಷವೂ ಅದೇ ಸ್ಥಳಕ್ಕೆ ಮರಳಿದರೆ, ಮತ್ತೆ ಕೆಲ ಹಕ್ಕಿಗಳು ಬೇರೆ ಜಾಗಗಳನ್ನರಸಿ ಹೋಗುತ್ತವೆ.

ಹೀಗೆ ಗುಲೇ ಬರುವ ಹಕ್ಕಿಗಳ ಮತ್ತೊಂದು ಮುಖ್ಯ ಉದ್ದೇಶ ಸಂತಾನಾಭಿವೃದ್ಧಿ. ತಮ್ಮ ಕುಟುಂಬ ವಿಸ್ತರಣೆಗೆ ಪ್ರಶಸ್ತವಾದ ಸ್ಥಳ ಶೋಧಿಸಿಕೊಂಡು ಬರುವ ಈ ಹಕ್ಕಿಗಳು, ಮರಿಗಳನ್ನು ಮಾಡುತ್ತಿದ್ದಂತೆ ಅವುಗಳ ಲಾಲನೆ ಪಾಲನೆಯಲ್ಲಿ ದಿನಗಳೆಯುತ್ತವೆ. ಮುದ್ದಿನ ಮರಿಗಳಿಗೆ ಗುಟುಕು ಕೊಟ್ಟು ಬೆಳೆಸುವ, ಅವುಗಳನ್ನು ಅಕ್ಕರೆಯಿಂದ ಪೋಷಿಸುವ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತವೆ. ಪ್ರೀತಿಯೊಂದಿಗೆ, ತಮ್ಮ ಮರಿಗಳಿಗೆ ಸ್ವತಃ ಆಹಾರ ಸಂಪಾದಿಸಿಕೊಳ್ಳುವ ಜೀವನ ಪಾಠವನ್ನೂ ಕಲಿಸಿ ಮತ್ತೆ ತಮ್ಮೊರನತ್ತ ಹೊರಡಲು ಸಜ್ಜಾಗುತ್ತವೆ.

ವಲಸೆ ಹಕ್ಕಿಗಳ ಈ ಪುಟ್ಟ ಸಂಸಾರಕ್ಕೆ ಅನುವು ಮಾಡಿಕೊಡುವ ಪ್ರಶಸ್ತ ತಾಣಗಳು ನಮ್ಮ ರಾಜ್ಯದಲ್ಲಿವೆ. ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ರಾಜ್ಯಕ್ಕೆ ಹೊರ ದೇಶಗಳಿಂದ ಅಧಿಕ ಸಂಖ್ಯೆಯಲ್ಲಿ ಹಕ್ಕಿಗಳು ಬಂದು ನೆಲೆಯೂರಿವೆ. ಹಲವು ಸಾಗರಗಳನ್ನು, ಹಿಮಾಲಯ



ಗೋವಕ್ಕಿ ಜೋಡಿಯ ಭರ್ಜರಿ ಬೇಟೆ



ಸೂರ್ಯನಿಗೆ ಬಾನಾಡಿಗಳ ಬೀಳ್ಕೊಡುಗೆ

ನದಿ ತೀರದಲ್ಲಿ ರಾಜಹಂಸಗಳ ದಂಪು

